



| | | | | | |
|-----------------------------------------------------------------------------------|--------------------------------------------------------------------------------------|------------------------------------------------------------------------------------------------------------------------------------------------------------------------------------------------------|-----------------------------------------------------------------------------------------------------|-------------------------------------------------------------------------------------|--|
|  | | YUKEN INDIA LIMITED An ISO 9001:2015 Company Manufacturers of Oil Hydraulic Equipment IN COLLABORATION WITH YUKEN KOGYO CO. LTD., JAPAN. CIN: L29150KA1976PLC003017 | |  | |
| Regd. Office: | No. 16-C, Doddanekundi Industrial Area, II Phase, Mahadevapura, Bengaluru – 560 048. | Factory: | PB No. 5, Koppathimmanahalli Village, Malur-Hosur Main Road, Malur Taluk, Kolar District – 563 160. | | |
| Phone : | +91 9731610341 | Phone & Fax : | +91 9845191995 | | |
| Our Ref No: | YIL/Sec/2024 | E-mail: | hmn_rao@yukenindia.com | | |
| Date: | 17.07.2024 | Web: | www.yukenindia.com | | |

To,

**The General Manager,
Listing Compliance & Legal Regulatory,
BSE Limited,
PJ Towers, Dalal Street,
Mumbai-400001.
BSE Scrip Code: 522108**

**The General Manager,
Listing Compliance & Legal Regulatory,
National Stock Exchange of India Limited
Exchange Plaza,
Plot no. C/1, G Block,
Bandra-Kurla Complex,
Bandra (E), Mumbai – 400051
NSE Scrip Code: YUKEN**

Dear Sir,

Sub: Publication of Notice w.r.t transfer of Equity Shares to IEPF in News Paper:

With reference to the caption subject, we hereby informed that the Notice w.r.t transfer of Equity shares for the FY-2016-17 to IEPF has been published in Financial Express – on English daily and Hosadigantha – a Kannada daily on 15th July, 2024.

We enclose herewith the copies of newspaper cuttings for your reference and records.

Thanking you,

Yours faithfully,
For Yuken India Limited

**Suchithra R
Company Secretary & Compliance Officer**

RASHTRIYA CHEMICALS AND FERTILIZERS LIMITED
(A GOVT. OF INDIA UNDERTAKING)
CIN:L24110MH1976G020185
Registered Office, 'Priyadarshini', Eastern Express Highway, Sion, Mumbai - 400 022.
Phone: 022-24045024 Fax:022 24045022
Email Id: investorcommunications@rcftld.com Website: www.rcftld.com

NOTICE
(for kind attention of Shareholders of the Company)

TRANSFER OF EQUITY SHARES TO INVESTOR EDUCATION AND PROTECTION FUND (IEPF) AUTHORITY

Notice is hereby given that the Company would be transferring all those equity shares on which dividends have remained unpaid or unclaimed for seven consecutive years to IEPF Account established by the Central Government pursuant to Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Amendment Rules, 2016, as amended from time to time.

The Company, e-mail dated July 10, 2024 & Letter dated July 11, 2024, communicated to concerned shareholders, who have not encashed the dividend for the Financial Year 2016-17 and all subsequent dividends declared and paid by the Company, which are liable to be transferred to IEPF Authority Account as per the said Rules.

A list of such shareholders who have not encashed their dividends for seven consecutive years and whose shares are liable to transfer to the IEPF Authority Account is available on Company's website at the web link <https://www.rcftld.com/public/storage/investors/1720787543.pdf>

Shareholders are requested to forward the required documents as mentioned in the said Letter to the Company or the Company's Registrar and Share Transfer Agent M/s Link Intime India Private Limited to claim unclaimed dividend amount(s).

In the event the Company does not receive valid claim from the concerned Shareholder(s) by October 26, 2024 or such other date as may be specified, the Company shall with a view to comply with the requirement set out in the Act and Rules, transfer the shares to the IEPF Authority by the due date as per procedure stipulated in the Rules which is as under:

- In case of shares held in demat form-by transfer of shares directly to demat account of IEPF Authority with the help of Depository Participants;
- In case of shares held in physical form-by issuances of new share certificate in lieu of the original share certificate(s) held by them for the purpose of dematerialization and thereafter transferring the same to IEPF Authority.

Please note that no claim shall lie against the Company in respect of the unclaimed dividend amount and shares transferred to IEPF pursuant to the said Rules.

Kindly note that all future benefits accruing on such shares would also be credited to IEPF Authority Account. Shareholders may note that, both the unclaimed dividend and the shares, transferred to IEPF Authority can be claimed back from IEPF Authority, by filing Web Form IEPF-5 available at the access link on website www.iepf.gov.in in the procedure for claiming the unpaid amount and shares transferred to the IEPF Authority by submitting the documents as available in Company's website at www.rcftld.com under heading Investor Relation- Investor Education and Protection Fund.

For any information/clarifications in this matter, concerned Shareholders are requested to write or contact Company Secretary, Rashtriya Chemicals and Fertilizers Limited, 'Priyadarshani', Eastern Express Highway, Sion, Mumbai - 400 022. Tel No. 022 24045024, Email Id : investorcommunications@rcftld.com or Company's Registrar and Share Transfer Agent, M/s. Link Intime India Private Limited, C 101, 247 Park, L B S Marg, Vikhroli West, Mumbai - 400 083 Tel No: +91 22 49186270, Email: mt.helpdesk@linkintime.co.in

For Rashtriya Chemicals and Fertilizers Limited
Sd/-
J. B. Sharma
Executive Director
(Legal & Company Secretary)

Place: Mumbai
Date: July 12, 2024

Let us grow together

YUKEN YUKEN INDIA LIMITED
Regd. Office: No.16-C, Doddanekundi Industrial Area, II Phase, Mahadevapura, Bengaluru - 560 048.Tel +91 9731610341
Email: suchithra@yukenindia.com; Website: www.yukenindia.com
CIN: L29150KA1976PLC003017

NOTICE
TRANSFER OF EQUITY SHARES OF THE COMPANY TO INVESTOR EDUCATION & PROTECTION FUND (IEPF)

Notice is hereby given that pursuant to the provisions of Section 124 (6) of the Companies Act, 2013 ("the Act") read with the Investor Education and Protection Fund Authority (Accounting, Audit, Transfer and Refund) Rules, 2016 ("the Rules"), inter alia, provide for transfer of all shares in respect of which dividend have not been paid or claimed by the shareholders for seven consecutive years to the Investor Education and Protection Fund (IEPF) set up by the Central Government.

Accordingly, the Company has sent individual communications to shareholders whose shares are liable to be transferred to IEPF under the said Rules at their latest available address and advising them to claim the dividend on or before 12th October, 2024. The Company has uploaded the details of such shareholders and shares due for transfer to IEPF on its website at <http://www.yukenindia.com/unclaimed-dividend/>

Notice is hereby given to all such shareholders to make an application to the Company / Registrar & Share Transfer Agent - KFIN Technologies Limited on or before 12th October, 2024 with a request for claiming the unpaid dividend from the year 2016-17 and onwards so that the shares will not be transferred to the IEPF. It may please be noted that if no reply is received by the Company or the Registrar & Share Transfer Agent on or before 12th October, 2024, the Company will be compelled to transfer the shares to the IEPF, without any further notice. It may also be noted that the shares transferred to IEPF, including all benefits accruing on such shares, if any, can be claimed back from the IEPF Authority after following the procedure prescribed under the Rules.

For any clarification on the matter, please contact the Company's Registrar and Share Transfer Agents: Mr. Premkumar Maruturi - Corporate Registry, KFin Technologies Limited Unit: Yuken India Limited, Karvy Selenium Tower B, Plot 31-32, Gachibowli, Financial District, Nanakramguda, Hyderabad - 500 032; Tel. No.: 040-67161500/1509; email: premkumar.maruturi@kfintech.com/ einward.ris@karvy.com

For Yuken India Limited
Suchithra R
Company Secretary

Place: Bangalore
Date : 15.07.2024

Dear Member,

We request our valued shareholders to register your E-mail ID to receive all communications electronically. In case you hold the securities of the Company in demat mode, kindly furnish your E mail ID to your depository participant (i.e. with whom you have your Demat account). If you hold the securities in physical mode, kindly furnish your E -mail ID to the Company's Registrar and Share Transfer Agents - KFin Technologies Limited (Unit: Yuken India Limited) at their E mail ID premkumar.maruturi@kfintech.com / einward.ris@karvy.com

or update the email id by using below mentioned link https://forms.office.com/Pages/ResponsePage.aspx?id=50YGar49U-4qW1r929neOqM593j09MhQVf7NJUc_xUOVhES0xlUFDIMEhXQTVVTFZFRVCT09VTC4u
Same link is available in our website <https://www.yukenindia.com/investors/>. For more details you may please contact: suchithra@yukenindia.com

"IMPORTANT"
Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

संस्कृत, हिंदी, मराठी, गुजराती, वारणा, कन्नड, Deutsch, Español, Français, 日本語
LangTech : Technology हर भाषा में
Fidel Softech
FIDEL SOFTECH LIMITED
(Formerly known as Fidel Softech Private Limited)
(CIN - L7220PN2004PLC020601)
Regd. Office: Unit No. 202, 2nd Floor, West Wing, Marisost IT Park 3, Kalyani Nagar, Vadgaon Sheri, Pune - 411014, Maharashtra.
Email : investor-relations@fidelsoftech.com, Website - www.fidelsoftech.com
Phone No. +91-20-49007812

NOTICE OF ANNUAL GENERAL MEETING

NOTICE is hereby given pursuant to the applicable provisions under Companies Act, 2013 and applicable Rules thereunder read with relevant Circulars issued by the Ministry of Corporate Affairs and Securities Exchange Board of India regarding conducting of Annual General Meeting (AGM), the Nineteenth ("19th") AGM of FIDEL SOFTECH LIMITED (the Company) will be held on Tuesday, 6th day of August, 2024 at 10:00 at Sumant Moolgaonkar Auditorium No. 1(A Wing), Ground Floor, MCCA Trade Tower, 403-A, Senapati Bapat Road, Shivajinagar, Pune, Maharashtra India 411016 to transact the business as mentioned in the AGM Notice.

The notice of 19th AGM along with the Report of the Board and Auditors, Annual Report for the financial year 2023-24 has been sent by email to all the members whose email IDs are registered with the Company's Registrar and Share Transfer Agent, Bigshare Services Private Limited ("RTA") Depositories and are available on the website of the Company at www.fidelsoftech.com and on the website of stock exchange i.e. NSE Limited at www.nseindia.com and on the website of National Securities Depository Limited ("NSDL") at www.evoting.nsdl.com being the agency appointed by the Company for providing e-voting facility for the AGM.

Pursuant to Section 108 of the Act read with Rule 20 of the Companies Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015 (Listing Regulations), the Company is also providing facility to its members, to cast their vote electronically ("remote e-voting") on all the resolutions as set forth in the Notice of AGM.

Members are requested to note the following details regarding the said AGM and remote e-voting there at:

- 19th AGM will be held physically on Tuesday, 6th August, 2024 at 10:00 a.m. at Sumant Moolgaonkar Auditorium, No. 1(A Wing), Ground Floor, MCCA Trade Tower, 403-A, Senapati Bapat Rd. Shivajinagar, Pune, Maharashtra 411016
- Members of the Company, holding shares either in physical form or in dematerialized form, as on the cut-off date, i.e. Tuesday 30th July, 2024, only shall be entitled to avail the facility of remote e-voting as well as voting through Ballot during the AGM;
- The remote e-voting period will commence on Saturday, 3rd August, 2024 (9:00 a.m.) will end on Monday, 5th August, 2024 (5:00 p.m.), both the days inclusive;
- The remote e-voting module shall be disabled by NSDL for voting thereafter. Once the vote on the resolution is exercised by the member, the member shall not be allowed to change it subsequently;
- Any person who becomes a member of the Company after dispatch of the Notice of the AGM and holding shares as on the cut-off date i.e. Tuesday 30th July, 2024 and wishing to participate in the e-voting may obtain User ID and password by sending an email to the Company at cs@fidelsoftech.com or Company's Registrar and Transfer Agents, at prasadm@bigshareonline.com providing details such as name of the Member, DP ID/Client ID.
- The Company will also provide voting facility through Ballot during the AGM. The members attending the AGM and who have not already exercised their vote by remote e-voting will be able to exercise their vote during the AGM;
- The members who have exercised their vote by remote e-voting prior to the AGM may also attend the AGM but shall not be entitled to exercise their vote at the AGM again;
- For any grievances connected with facility for e-voting, Members may contact to cs@fidelsoftech.com;
- The Record Date for determining eligibility of Members to receive final dividend for the financial year ended March 31, 2024, if approved at the AGM is Tuesday, 30th July, 2024. Payment of final dividend, if approved at the AGM, will be made within the statutory time limit of 30 days.
- In terms of the provisions of the Income-tax Act, 1961, payment of dividend will be subject to Deduction of Tax at Source ("TDS") at the applicable tax rates.
- In case of any queries or issues regarding e-Voting, members may write contact NSDL helpdesk by sending a request at evoting@nsdl.co.in or call at 022 - 4886 7000 and 022 - 2499 7000. For CDSL the helpdesk contact details are helpdesk.evoting@cdsindia.com or toll free no. 1800 22 55 33

The Board of Directors have appointed, Mr. Abhijit Dakhawe, Practicing Company Secretaries, and falling him, Mr. Yogesh Kandalgaonkar, Practicing Company Secretaries, as the Scrutinizer to scrutinize and conduct the e-voting and ballot voting during the 19th AGM and voting process in a fair and transparent manner.

Detailed instructions / procedure for remote e-voting process are provided in the Notice of AGM.

For FIDEL SOFTECH LIMITED
Sd/-
Sneha Ratnaparkh
Company Secretary
ACS-42657

Date: July 13, 2024
Place: Pune

HDFC MUTUAL FUND
BHAROSA APNO KA
HDFC Asset Management Company Limited
CIN: L65991MH1999PLC123027
Registered Office: HDFC House, 2nd Floor, H.T. Parekh Marg, 165-166, Backbay Reclamation, Churchgate, Mumbai - 400 020, Phone: 022 66316333 • Toll Free Nos: 1800-3010-6767 / 1800-419-7676
e-mail: hello@hdfcfund.com • Visit us at: www.hdfcfund.com

NOTICE

NOTICE is hereby given that HDFC Trustee Company Limited, Trustee to HDFC Mutual Fund ("the Fund"), has approved the following distribution under Income Distribution cum Capital Withdrawal ("IDCW") Option of **HDFC Arbitrage Fund**, an Open-ended Scheme investing in Arbitrage Opportunities ("the Scheme") and fixed **Thursday, July 18, 2024** (or the immediately following Business Day, if that day is not a Business Day) as the Record Date for the same:

| Name of the Scheme / Plan(s) / Option(s) | Amount of Distribution (₹ per unit)# | Face Value (₹ per unit) | Net Asset Value ("NAV") as on July 12, 2024 (₹ per unit) |
|-----------------------------------------------------------------------------------------------------|--------------------------------------|-------------------------|----------------------------------------------------------|
| HDFC Arbitrage Fund - Wholesale Plan - Regular Plan - Normal IDCW Option (Payout and Reinvestment) | 0.050 | 10.00 | 10.815 |
| HDFC Arbitrage Fund - Wholesale Plan - Direct Plan - Normal IDCW Option (Payout and Reinvestment) | | | 11.381 |
| HDFC Arbitrage Fund - Wholesale Plan - Regular Plan - Monthly IDCW Option (Payout and Reinvestment) | | | 11.234 |
| HDFC Arbitrage Fund - Wholesale Plan - Direct Plan - Monthly IDCW Option (Payout and Reinvestment) | | | 11.028 |

Amount of distribution per unit will be the lower of that mentioned above or the available distributable surplus (rounded down to a multiple of five at the third decimal) as on the Record Date.

Pursuant to the Distribution, the NAV of the IDCW Option(s) of the above Scheme would fall to the extent of such distribution and statutory levy, if any.

Amount will be paid, net of applicable tax deducted at source (TDS), to those Unit holders / Beneficial Owners whose names appear in the Register of Unit holders maintained by the Fund / Statements of Beneficial Ownership maintained by the Depositories, as applicable, under the IDCW Option(s) of the aforesaid Scheme on the Record Date (including investors whose valid purchase / switch-in requests are received by the Fund and the funds are available for utilization before cut-off timings in respect of the aforesaid Scheme, on the Record date).

With regard to Unit holders who have opted for Reinvestment facility under the IDCW Option(s), the amount due (net of applicable TDS) will be reinvested, by allotting Units at the applicable NAV per Unit (adjusted for applicable stamp duty).

As mandated under SEBI (Mutual Funds) Regulations and Master circular for Mutual Funds dated June 27, 2024, for redemptions and IDCW declared, payout will be done only through electronic mode(s), even where a Unit holder has opted to receive physical instruments. Thus, payment of such amounts shall be made through physical instruments, only in exceptional circumstances for reasons to be recorded by the AMC. Accordingly, unit holders who have opted for / have earlier received physical instruments are requested to update their bank account details by / sending us a copy of a cancelled cheque of first / sole holder's bank account.

All updations of PAN, KYC, email address, mobile number, nominee details, etc. should immediately be forwarded to the Investor Services Centers of the Fund (for units held in non-demat form) / Depository Participant (for units held in demat form). Unit holders are also advised to link their PAN with Aadhaar Number. Further, Unit holders can view the Investor Charter available on website of the Fund as well as check for any unclaimed redemptions or IDCW payments.

In view of individual nature of tax consequences, each investor should seek appropriate advice.

For HDFC Asset Management Company Limited
(Investment Manager to HDFC Mutual Fund)

Place : Mumbai
Date : July 13, 2024
Sd/-
Authorized Signatory

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

OFFER OPENING PUBLIC ANNOUNCEMENT TO THE SHAREHOLDERS OF

SWADESHI INDUSTRIES AND LEASING LIMITED

("SWADESHI"/"TARGET COMPANY"/"TC") (Corporate Identification No. L46309MH1983PLC031246)
Registered Office: Shop 117, 1st Floor, V Mall, Thakur Complex, Western Express Highway, Kandivali East, Mumbai, Maharashtra, India, 400101;
Phone No. +91- 9326321829; Email id: compliance@swadeshiiglobal.com; swadeshiindia@gmail.com; Website: www.swadeshiiglobal.com

This Advertisement is being issued by Navigant Corporate Advisors Limited, on behalf of Mrs. Jayshree Radheshyam Sharma (Acquirer) pursuant to regulation 18(7) of the Securities and Exchange Board of India (Substantial Acquisition of Shares and Takeovers) Regulations, 2011, as amended ("SEBI (SAST) Regulations") in respect of Open Offer ("Offer") for the acquisition up to 28,12,667 Equity Shares of Rs. 10/- each representing 26.00% of the total equity and voting share capital of the Target Company. The Detailed Public Statement ("DPS") pursuant to the Public Announcement ("PA") made by the Acquirer have appeared in Financial Express - English Daily (all editions); Jansatta - Hindi Daily (all editions); Pratahkal - Marathi Daily (Mumbai edition) on 28th February, 2024.

- The Offer Price is Rs. 2.00/- (Rupee Two only) per equity share payable in cash ("Offer Price").
- Committee of Independent Directors ("IDC") of the Target Company are of the opinion that the Offer Price of Rs. 2.00/- (Rupees Two only) offered by the Acquirer is in accordance with the relevant regulations prescribed in the Takeover Code and prima facie appear to be justified. The recommendation of IDC was published in the aforementioned newspapers on 12th July, 2024.
- There has been no competitive bid to this Offer.
- The completion of dispatch of The Letter of Offer ("LOF") to all the Public Shareholders of Target Company was completed on 08th July, 2024.
- Please note that a copy of the LOF is also available on the website of Securities and Exchange Board of India (SEBI), www.sebi.gov.in and also on the website of Manager to the Offer, www.navigantcorp.com and shareholders can also apply on plain paper as per below details:
Eligible Person(s) may participate in the Offer by approaching their respective Broker/Selling Broker and tender Shares in the Open Offer as per the procedure along with other details.
- In terms of Regulation 16(1) of the SEBI (SAST) Regulations, the Draft Letter of Offer had been submitted to SEBI on 06th March, 2024. We have received the final observations in terms of Regulation 16(4) of the SEBI (SAST) Regulations from SEBI vide its Letter No. SEBI/HO/CFD/RAC/DCR-2/P/OW/21248/2024 dated 28th June, 2024 which have been incorporated in the LOF.
- Any other material changes from the date of PA: Nil

8. Schedule of Activities:

| Activity | Original Date | Original Day | Revised Date | Revised Day |
|----------------------------------------------------------------------------------------------------------------------------------------------------------------------|---------------|--------------|--------------|-------------|
| Public Announcement | 21.02.2024 | Wednesday | 21.02.2024 | Wednesday |
| Publication of Detailed Public Statement in newspapers | 28.02.2024 | Wednesday | 28.02.2024 | Wednesday |
| Submission of Detailed Public Statement to BSE, Target Company & SEBI | 28.02.2024 | Wednesday | 28.02.2024 | Wednesday |
| Last date of filing draft letter of offer with SEBI | 06.03.2024 | Wednesday | 06.03.2024 | Wednesday |
| Last date for a Competing offer | 21.03.2024 | Thursday | 21.03.2024 | Thursday |
| Receipt of comments from SEBI on draft letter of offer | 01.04.2024 | Monday | 28.06.2024 | Friday |
| Identified date* | 03.04.2024 | Wednesday | 02.07.2024 | Tuesday |
| Date by which letter of offer be dispatched to the shareholders | 12.04.2024 | Friday | 09.07.2024 | Tuesday |
| Last date for revising the Offer Price | 18.04.2024 | Thursday | 15.07.2024 | Monday |
| Comments from Committee of Independent Directors of Target Company | 18.04.2024 | Thursday | 12.07.2024 | Friday |
| Advertisement of Schedule of activities for open offer, status of statutory and other approvals in newspapers and sending to SEBI, Stock Exchange and Target Company | 19.04.2024 | Friday | 15.07.2024 | Monday |
| Date of Opening of the Offer | 22.04.2024 | Monday | 16.07.2024 | Tuesday |
| Date of Closure of the Offer | 06.05.2024 | Monday | 30.07.2024 | Tuesday |
| Post Offer Advertisement | 13.05.2024 | Monday | 06.08.2024 | Tuesday |
| Payment of consideration for the acquired shares | 20.05.2024 | Monday | 13.08.2024 | Tuesday |
| Final report from Merchant Banker | 28.05.2024 | Tuesday | 21.08.2024 | Wednesday |

*Identified Date is only for the purpose of determining the names of the shareholders as on such date to whom the Letter of Offer would be sent. All owners (registered or unregistered) of equity shares of the Target Company (except the Acquirer, Promoters and Sellers) are eligible to participate in the Offer any time before the closure of the Offer.

Capitalized terms used in this announcement, but not defined, shall have the same meaning assigned to them in the PA, DPS and LOF.

ISSUED BY MANAGER TO THE OFFER FOR AND ON BEHALF OF THE ACQUIRER
MRS. JAYSHREE RADHESHYAM SHARMA

NAVIGANT CORPORATE ADVISORS LIMITED
804, Meadows, Sahar Plaza Complex, J B Nagar, Andheri Kuria Road, Andheri East, Mumbai - 400059.
Tel No. +91 22 4120 4837 / 4973 5078
Email id: navigant@navigantcorp.com
Website: www.navigantcorp.com
SEBI Registration No: INM000012243
Contact person: Mr. Sarthak Vijiani

Place: Mumbai
Date: 12-07-2024

OFFER OPENING PUBLIC ANNOUNCEMENT TO THE SHAREHOLDERS OF

INTEGRA SWITCHGEAR LIMITED

("ISL"/"INTEGSW"/"TARGET COMPANY"/"TC") (Corporate Identification No. L29130GJ1992PLC018684)
Registered Office: 102, Gharonda Apts, Indira Marg, Navapura, Vadodra, Gujarat-390010;
Phone No. +91-205-2631195/2830114; Email id: integra.pankajvora@gmail.com; Website: www.integraindia.com

This Advertisement is being issued by Navigant Corporate Advisors Limited, on behalf of Northvale Capital Partners Private Limited (Acquirer) pursuant to regulation 18(7) of the Securities and Exchange Board of India (Substantial Acquisition of Shares and Takeovers) Regulations, 2011, as amended ("SEBI (SAST) Regulations") in respect of Open Offer ("Offer") for the acquisition up to 7,49,216 Equity Shares of Rs. 10/- each representing 26.00% of the total equity and voting share capital of the Target Company. The Detailed Public Statement ("DPS") pursuant to the Public Announcement ("PA") made by the Acquirer have appeared in Financial Express - English Daily (all editions); Jansatta - Hindi Daily (all editions); Mumbai Lakshadep - Marathi Daily (Mumbai edition) on 20th February, 2024.

- The Offer Price is Rs. 12.00/- (Rupee Twelve only) per equity share payable in cash ("Offer Price").
- Committee of Independent Directors ("IDC") of the Target Company are of the opinion that the Offer Price of Rs. 12.00/- (Rupees Twelve only) offered by the Acquirer is in accordance with the relevant regulations prescribed in the Takeover Code and prima facie appear to be justified. The recommendation of IDC was published in the aforementioned newspapers on 12th July, 2024.
- There has been no competitive bid to this Offer.
- The completion of dispatch of The Letter of Offer ("LOF") to all the Public Shareholders of Target Company was completed on 09th July, 2024.
- Please note that a copy of the LOF is also available on the website of Securities and Exchange Board of India (SEBI), www.sebi.gov.in and also on the website of Manager to the Offer, www.navigantcorp.com and shareholders can also apply on plain paper as per below details:
Eligible Person(s) may participate in the Offer by approaching their respective Broker/Selling Broker and tender Shares in the Open Offer as per the procedure along with other details.
- In terms of Regulation 16(1) of the SEBI (SAST) Regulations, the Draft Letter of Offer had been submitted to SEBI on 27th February, 2024. We have received the final observations in terms of Regulation 16(4) of the SEBI (SAST) Regulations from SEBI vide its Letter No. SEBI/HO/CFD/CFD-RAC-DCR2/P/OW/2024/21173/1 dated 28th June, 2024 which have been incorporated in the LOF.
- Any other material changes from the date of PA: Nil

8. Schedule of Activities:

| Activity | Original Date | Original Day | Revised Date | Revised Day |
|----------------------------------------------------------------------------------------------------------------------------------------------------------------------|---------------|--------------|--------------|-------------|
| Public Announcement | 12.02.2024 | Monday | 12.02.2024 | Monday |
| Publication of Detailed Public Statement in Newspapers | 20.02.2024 | Tuesday | 20.02.2024 | Tuesday |
| Submission of Detailed Public Statement to BSE, Target Company and SEBI | 20.02.2024 | Tuesday | 20.02.2024 | Tuesday |
| Last date of filing DLOF with SEBI | 27.02.2024 | Tuesday | 27.02.2024 | Tuesday |
| Last date for a competing offer | 13.03.2024 | Wednesday | 13.03.2024 | Wednesday |
| Last date for receipt of comments from SEBI on DLOF | 20.03.2024 | Wednesday | 28.06.2024 | Friday |
| Identified date* | 22.03.2024 | Friday | 02.07.2024 | Tuesday |
| Last date for dispatch of Letter of Offer to the Public Shareholders | 02.04.2024 | Tuesday | 09.07.2024 | Tuesday |
| Last date for upward revision of the Offer Price and/or the Offer Size | 05.04.2024 | Friday | 15.07.2024 | Monday |
| Last date for recommendations from committee of independent directors of the Target Company to the Public Shareholders for this Offer | 05.04.2024 | Friday | 12.07.2024 | Friday |
| Advertisement of Schedule of activities for the Offer, status of statutory, regulatory and other approvals in Newspapers and sending to SEBI, BSE and Target Company | 08.04.2024 | Monday | 15.07.2024 | Monday |
| Date of commencement of the tendering period (Opening of the Offer) | 10.04.2024 | Wednesday | 16.07.2024 | Tuesday |
| Date of closure of tendering period (Closure of the Offer) | 25.04.2024 | Thursday | 30.07.2024 | Tuesday |
| Post Offer Advertisement | 02.05. | | | |

ಜಿ.ಎನ್. ಮುಕುಂದ್, ಸಂಘಟನಾ ಕಾರ್ಯದರ್ಶಿ ಅಮರೇಶ ಬಾಬು, ಕೋಲಾರ ತಾಲ್ಲೂಕು ಅಧ್ಯಕ್ಷ ಮಯೂರ್, ಉಪಾಧ್ಯಕ್ಷ ವಿ.ಮೋಹನ್, ಮುಳಬಾಗಿಲು ಕಾರ್ಯದರ್ಶಿ ಜಿ.ಎನ್. ರಾಮಕೃಷ್ಣ ಅನುರಾಧ ಮತ್ತಿತರರು ಉಪಸ್ಥಿತರಿದ್ದರು.



ಸಹಕಾರಿಯಾಗಿದ್ದಾರೆ ಮತ್ತು ಸಂಸ್ಥೆಯ ತಾಂತ್ರಿಕ ವಿಶೇಷ ಚೀಲದಾಗಿದ್ದು ಸಹ ಮತ್ತೆಲ್ಲರಿಗೂ ಸಹಾಯ ಮಾಡುವ ಮನಸ್ಸಿನವರು ಆದ್ದರಿಂದ ಇಂತಹ



ಘಾಂತ್ಯೇಷನ್ ಸಂಸ್ಥೆಯ ಸದಸ್ಯರಾದ ನಂದಿನ್, ಸಾಮಾಜಿಕ ಕಾರ್ಯಕರ್ತೆ ರವೀಂದ್ರಾಭಾ, ಮುಖ್ಯ ಶಿಕ್ಷಕರಾದ ಎಂ. ಪ್ರಕಾಶ್ ಮತ್ತಿತರರಿದ್ದರು.

UPGIMENAGIYVITIFZKRVU102V1L4U
 Same link is available in our website
<https://www.yukenindia.com/investors/>. For more details you may please contact: suchithra@yukenindia.com



Issued under my hand and seal on this court on: 12/07/2024.
 NOMINEE OF CHIT REGISTRAR,
 HASSAN.

